

ಟವರ್-2 ಪಿ ಜಿ ಹಾಸ್ಟಲ್ ಮೆನು

ವಾರ	ಬೆಳಿಗ್ಗೆ (7 ರಿಂದ 9.30 ರವರೆಗೆ)	ಮಧ್ಯಾಹ್ನ (1.00 ರಿಂದ 3.00 ರವರೆಗೆ)	ಸಂಜೆ 4 ರಿಂದ 6	ರಾತ್ರಿ (7.00 ರಿಂದ 9.30 ರವರೆಗೆ)
ಸೋಮವಾರ	ಇಡ್ಲಿ ವಡೆ / ರವೆ ಇಡ್ಲಿ ಸಾಂಬರು ಚಟ್ನಿ, ಸಾಗು, ಟೀ, ಕಾಫಿ, ಹಾಲು	ಅನ್ನ, ಚಪಾತಿ, ರಸಂ, ಬೆಂಡೆಕಾಯಿ ಸಾಂಬರ್, ಬೀನ್ಸ್ ಪಲ್ಯ, ಮೊಸರು, ಉಪ್ಪಿನಕಾಯಿ	ಟೀ, ಕಾಫಿ, ಹಾಲು	ಅನ್ನ ರಸಂ, ಸಾಂಬರು, ಚಪಾತಿ, ಕ್ಯಾರೆಟ್ ಪಲ್ಯ, ಮೊಸರು, ಬಜ್ಜಿ/ವಡೆ/ ಬೋಂಡೆ, ಉಪ್ಪಿನಕಾಯಿ
ಮಂಗಳವಾರ	ಅಕ್ಕಿ ರೊಟ್ಟಿ, / ಅಲೂ ಪರೋಟಿ, ದಾಲ್, ಚಟ್ನಿ ಟೀ, ಕಾಫಿ, ಹಾಲು	ಅನ್ನ, ಚಪಾತಿ, ರಸಂ, ಹೀರೆಕಾಯಿ ಸಾಂಬರ್, ತೊಂಡೆಕಾಯಿ ಪಲ್ಯ, ಮೊಸರು, ಉಪ್ಪಿನಕಾಯಿ	ಟೀ, ಕಾಫಿ, ಹಾಲು	ಅನ್ನ, ರಸಂ, ಮೊಟ್ಟೆ ಕರಿ, ಚಪಾತಿ, ಕಾಳುಸೊಪ್ಪು ಪಲ್ಯ, ಮೊಸರು, ಉಪ್ಪಿನಕಾಯಿ ಸಸ್ಯಹಾರಿಗಳಿಗೆ ಹಣ್ಣು-1
ಬುಧವಾರ	ರೈಸ್ ಬಾತ್, ಪೂಳಿಯೊಗರೆ, ಮೊಂಗಲ್, ಚಟ್ನಿ ಟೀ, ಕಾಫಿ ಹಾಲು	ಅನ್ನ, ಮೂಲಂಗಿ ಸಾಂಬರ್, ರಸಂ, ಚಪಾತಿ, ಬದನೆ ಪಲ್ಯ, ಮೊಸರು, ಉಪ್ಪಿನಕಾಯಿ	ಟೀ, ಕಾಫಿ, ಹಾಲು	ಅನ್ನ, ಚಕನ್ ಕರಿ, ರಸಂ, ಬೀಟ್‌ರೊಟ್ ಪಲ್ಯ, ಚಪಾತಿ, ಮೊಸರು, ಉಪ್ಪಿನಕಾಯಿ, ಸಸ್ಯಹಾರಿಗಳಿಗೆ ಗೋಬಿ ಮಂಜೂರಿ
ಗುರುವಾರ	ಸೆಟ್ ದೋಸೆ/ ಫ್ಲೈನ್ ದೋಸೆ/ ಖಾಲಿ ದೋಸೆ, ಚಟ್ನಿ ಸಾಗು, ಟೀ, ಕಾಫಿ, ಹಾಲು	ಅನ್ನ ಬೀನ್ಸ್ ಸಾಂಬರ್, ರಸಂ, ಚಪಾತಿ, ಕೋಸ್ ಪಲ್ಯ, ಮೊಸರು, ಉಪ್ಪಿನಕಾಯಿ	ಟೀ, ಕಾಫಿ, ಹಾಲು	ರೈಸ್‌ಬಾತ್, ಚೆನ್ನ ಪತೂರ, /ನೀರು ದೋಸೆ, ಮೊಸರನ್ನ, ಉಪ್ಪಿನಕಾಯಿ, ಸ್ವೀಟ್-1
ಶುಕ್ರವಾರ	ಉಪ್ಪಿಟ್ಟು ಕೇಸರಿಬಾತ್, / ಶಾವಿಗೆ ಬಾತ್, ಚಟ್ನಿ ಟೀ, ಕಾಫಿ, ಹಾಲು	ಅನ್ನ ನವೀಲು ಕೋಸು ಸಾಂಬರ್, ರಸಂ, ಚಪಾತಿ, ಬೆಂಡೆಕಾಯಿ ಪಲ್ಯ, ಮೊಸರು, ಉಪ್ಪಿನಕಾಯಿ	ಟೀ, ಕಾಫಿ, ಹಾಲು	ಚಪಾತಿ ಹೂಕೋಸು ಅಲೂ ಪಲ್ಯ, ಅನ್ನ ರಸಂ, ಮೊಸರು, ಅಮ್ಮೆಟ್-1, ಉಪ್ಪಿನಕಾಯಿ, ಸಸ್ಯಹಾರಿಗಳಿಗೆ ಹಣ್ಣು-1
ಶನಿವಾರ	ಮೂರಿ, ಸಾಗು, ಚಟ್ನಿ ಟೀ, ಕಾಫಿ, ಹಾಲು	ಅನ್ನ, ಸೋಪ್ಪು ಸಾಂಬರ್, ರಸಂ, ಚಪಾತಿ, ಮೂಲಂಗಿ ಪಲ್ಯ, ಮೊಸರು, ಉಪ್ಪಿನಕಾಯಿ	ಟೀ, ಕಾಫಿ, ಹಾಲು	ಅನ್ನ, ಸಾಂಬರ್, ರಸಂ, ಸೀಮೆಬದನೆಕಾಯಿ ಪಲ್ಯ, ಚಪಾತಿ, ಮೊಸರು, ವಡೆ / ಬಜ್ಜಿ, ಉಪ್ಪಿನಕಾಯಿ
ಭಾನುವಾರ	ಮಸಾಲ ದೋಸೆ, ಚಟ್ನಿ ಟೀ, ಕಾಫಿ, ಹಾಲು	ಪಲಾವ್, ಮೊಸರನ್ನ, ಮೂರಿ, ಸಾಗು, ಸ್ವೀಟ್-1,	ಟೀ, ಕಾಫಿ, ಹಾಲು	ಚಿತ್ರನ್ನ, ಮೊಸರನ್ನ, ಅನ್ನ ರಸಂ ಹಪ್ಪಳ, ಉಪ್ಪಿನಕಾಯಿ, ಎಗ್ ರೈಸ್, ಹಣ್ಣು-1.